

ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು

- 1. Ref.:** Shri Purandara Dasara Sahitya Part – 4, Krishna LEELE, edited by Shri Betageri Krishna Sharma and Shri Bengeri Huchhu Rayaru, page No. 35
- 2. Note:** A similar theme song but having different set of wordings is available. This another version is also mentioned here – “ seraga biDO ranga seraga biDo ” ; “ ಸೆರಗ ಬಿಡೋ ರಂಗ ಸೆರಗ ಬಿಡೋ ”
- 3. Note:** In both these krutis the Ankita is same.

ರಾಗ: ಮಾರ-ಧನ್ಯಾಸಿ

ತಾಳ: ಆದಿ

ಸೆರಗ ಬಿಡಯ್ಯ ಕೃಷ್ಣ ಕರೆಯಲು ಪೋಪೆನು
ಕರುಗಳು ಹಸಿದಿವೆ ಕರುಣಿಗಳರಸನೆ || ಪ ||

ಕೆನೆ ಮೊಸರನೆ ಕಡೆದು ನಿನಗೀವೆ ಬೆಣ್ಣೆಯ
ಗೊನೆಯ ಬಾಳೆಯ ಹಣ್ಣು ತಿನಲು ಕೊಡುವೆ
ನೆನೆಗಡಲೆ ಕೊಬ್ಬರಿ ನಿನಗೆ ಮೆಲಲಿಕ್ಕುವೆ
ತನಯರೊಡನೆ ಆಡ ಕಳುಹುವೆ ರಂಗಯ್ಯ || ೧ ||

ಗೋವಳರೆಲ್ಲ ಬಂದು ಬಾಗಿಲೊಳಗೆ ನಿಂದು
ಗೋವುಗಳನು ಬಿಡಲು ಸಾರುತಿಹರು
ನೋವುಗೊಳಿಸಬೇಡ ಪರರ ಮಕ್ಕಳ ನೀನು
ಭಾವಜನಯ್ಯನೆ ಲಾಲಿಸಿ ನುಡಿಯನು || ೨ ||

ಶರಧಿಯ ತಡಿಯಲಿ ನೆರೆದಿಪ್ಪ ಸತಿಯರ
ಪರಿಪರಿ ವಸ್ತ್ರವ ಸೆಳೆಯಬೇಡ
ನೆರೆಮನೆ ಹೊರೆಮನೆ ಕರುಗಳ ಬಿಡಬೇಡ
ಸುರರಿಗೊಡೆಯ ನಮ್ಮ ಪುರಂದರ ವಿಠಲ || ೩ ||

ಕಠಿಣ ಪದಗಳ ಅರ್ಥ ಮತ್ತು ಟಿಪ್ಪಣಿ:

ತಾಯಿ ಯಶೋದೆ ಮಗನನ್ನು ' ಸೆರಗ ಬಿಡು, ಹಾಲನ್ನು ಕರೆಯಲು ಹೋಗುತ್ತೇನೆ ' ಎಂದು ವಿವಿಧ

ರೀತಿಯಲ್ಲಿ ರಮಿಸುತ್ತಾಳೆ.

ಭಾವಜನಯ್ಯ = ಕಾಮನ ತಂದೆ, ಶ್ರೀ ಕೃಷ್ಣ

ಶರಧಿ = ನದಿ

Classification: Keerthane

Ankita: Purandara Vittala

Location: NA

Category: Krishna Leele

Sub-Category: Krishna, ranga, govu, gopi, makkalu, yashode, hannu, benne, mosaru, ADu, ATa, bagilu, nadi, patni, vastra, mane,

Pravachana: NA

Explanation: NA